



ಭಾರತ ಹ್ಯಾಕ್ಸ್‌ ಸಾಧನೆ ಮಾಡಿದಾಗ, ಕೇಂದ್ರ ಕ್ರೀಡಾ ಸಚಿವಾಲಯ ತಂಡಕ್ಕೆ ಫೋನ್‌ಫೈದ್ದ ಪುರಸ್ಕಾರದ ಮೊತ್ತ ಕೇವಲ ₹10 ಲಕ್ಷ. ಬಹುಮಾನದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದ ಟೊನಿಯೇ ‘ಅತ್ಯುತ್ತಮ ದ್ಯುತರ್’ ಗಾರವ ಪಡೆದಿದ್ದ ಅಜಯ್ ರಾಕೂರ್, ‘ಹಣಕಾಸಿನ ನೇರವೇ ಅಟಗಾರರಿಗೆ ಭೂಷಣ ಎಂದು ನಾನು ಹೇಳುವುದಿಲ್ಲ. ಆದರೆ, ವಿಶ್ವಕಪ್‌ನಂಥ ಮಹತ್ವದ ಟೊನಿಯೇ ಚಾಂಪಿಯನ್‌ ಆದಾಗ ದೇಶ ಅದನ್ನು ಸಂಪ್ರಮೆಸಬೇಕು. ಸರ್ಕಾರ ಅದನ್ನು ಗೌರವಿಸಬೇಕು ಎನ್ನುವುದನ್ನು ಬಯಸ್ತುತ್ತೇನೆ ಎಂದಿದ್ದರು. ವಿಶ್ವಕಪ್ ಮಿಷನ್‌ಯನ್ನು ಇಲ್ಲಿಗೇ ಬಿಟ್ಟು ಮುಂದಿನ ‘ಪ್ರೈ ಕಬಡ್ಡಿ ಲೀಗ್’ ಬಗ್ಗೆ ಗಮನ ಹರಿಸುವೆ ಎಂದೂ ಅವರು ಹೇಳಿದ್ದರು.

ದೇಶೀಯ ಕ್ರೀಡೆಗಳ ಬಗ್ಗೆನೇ ಸರ್ಕಾರಗಳ ನಿರ್ಜ್ಞವನ್ನು ಪ್ರೇರಿಸಿದ್ದ ಲೀಗ್ ಈಗ ದೂರ ಮಾಡಿದೆ. ದೊಡ್ಡ ಕಂಪನಿಗಳ ಪ್ರಾಯೋಜಕತ್ವ, ಅಟಗಾರರಿಗೆ ತಾರಾ ಮುರಗು ತಂಡುಕೊಟ್ಟಿದೆ.

ಚಾರು ಕಮಾರ್ ಅವರ ಯೋಜನೆ ಯೋಚನೆ ಮತ್ತು ಪರಿಸಾಮರ್ಕಾರಿ ಅನುಷ್ಠಾನ ಈಗ ಕೆಬಡ್ಡಿಯನ್ನು ಹೊಸ ವ್ಯಕ್ತರಕ್ಕೆ ಕರೆದುಕೊಂಡು ಹೋಗಿದೆ. ಭಾರತದಲ್ಲಿ ಗ್ರಾಮೀಣ ಕ್ರೀಡೆಯಾಗಿ ಹೆಸರು ಮಾಡಿದ್ದ ಕಬಡ್ಡಿಯಲ್ಲಿ ವಿದೇಶಿ ಅಟಗಾರರು ಕೂಡ ಪಾರ್ಲ್ಯಾಳ್ಟಿಕ್‌ದ್ವಾರೆ. ಸಣ್ಣ ನಗರಗಳು ಮತ್ತು ಗ್ರಾಮೀಣ ಭಾರತದಲ್ಲಿ ಕಬಡ್ಡಿಯನ್ನು ಹೆಚ್ಚು ಉತ್ಪಾದು. ಆದರೆ, ಈ ಕ್ರೀಡೆಯು ದೊಡ್ಡ ನಗರಗಳಲ್ಲಿ ಸಾಕಷ್ಟು ಅಸ್ವಿತ್ವ ಹೊಂದಿದೆ. ಉದಾಹರಣೆಗೆ, ಭಾರತದ ಮಹಾನಗರಿ ಮುಂಬೈಯಲ್ಲಿ 500ಕ್ಕೂ ಹೆಚ್ಚು ಕಬಡ್ಡಿ ಕ್ಲಬ್‌ಗಳಿವೆ. ದೇಶೀಯ ಕ್ರೀಡೆ ನಮ್ಮದೇ ಆದ ವಿಶ್ವಪ್ರಾದ ಪರಂಪರೆ ಹೊಂದಿದೆ.

ಪ್ರೈ ಕಬಡ್ಡಿ ಲೀಗ್ ಆರಂಭಕ್ಕೂ ಹೊದಲು ಕಬಡ್ಡಿ ಅಡಿದ ವ್ಯಾಪಕತೆ ಕಡಿಮೆಯಿತ್ತು. ಅನೇಕ ಕ್ರೀಡಾಭಿಮಾನಿಗಳಿಗೆ ಸ್ವಾರ್ಥ ದ್ಯುತರ್ ರಾಕ್ಲೋ ಪುಮಾರ್ ಅಥವಾ ಅನೂಪ್ ಕುಮಾರ್ ಆವರಣ್ ಹೊರತುಪಡಿಸಿ ಬಹಳಷ್ಟು ಅಟಗಾರರನ್ನು ಗುರುತಿಸಲೂ ಸಾಧ್ಯವಾಗುತ್ತಿರಲ್ಲ. ಭಾರತ ಕಬಡ್ಡಿ ವಿಶ್ವಕಪ್‌ನ ಮೊದಲ ಎರಡು ಆವೃತ್ತಿಗಳನ್ನು ಗೆದ್ದು, ಏಳು ಏಪ್ರೇಲ್ ಗೇಮ್‌ನ್ನು ಚಿನ್ನದ ಪದಕಗಳನ್ನು ಗಳಿಸಿ ಮಂಜೀತ್ ಚಿಲ್ಲಾರ್, ಪುದೀಪ್ ನವಾರ್ಲ್, ಸಂದಿಪ್ ನವಾರ್ಲ್ ಮತ್ತು ನವೀನ್ ಕುಮಾರ್ ಅವರಂಥ ಸ್ವಾರ್ಥ ಅಟಗಾರರು ಪ್ರೈ ಕಬಡ್ಡಿಯಿಂದ ‘ಸೂಪರ್ ಸ್ವಾರ್ಥ’ ಸ್ಥಾನ ಗಳಿಸಲು ಸಾಧ್ಯವಾಯಿತು. ನವೀನ್ ಕುಮಾರ್, ರೋಹಿತ್ ಗುಲಿಯಾ, ನಿತ್ಯೋ ಕುಮಾರ್, ಸುರೇಂದರ್ ಹಿಂಗ್, ಪವನ್ ಶೆರಾವತ್, ಸಚಿನ್ ತನ್ನಾರ್ ಅವರಂಥ ಅಟಗಾರರು ‘ಪಿಕೆಲ್ಲ’ ಮೂಲಕ ಅಸ್ವಿತ್ವ ಕಂಡುಕೊಂಡರು.

ಗ್ರಾಮೀಣ ಪ್ರದೇಶದಲ್ಲಿ ಜಾತೀ, ಉತ್ತರವಾಗಳ ಸಂಭರ್ಥದಲ್ಲಿ ಕಬಡ್ಡಿ ಸ್ವಫ್ಟ್‌ಗಳನ್ನು ನೋಡಲು ಸಾವಿರಾರು ಸಣ್ಣೆಯಲ್ಲಿ ಜನ ಸೇರುತ್ತಾರೆ. ತಳಮಟ್ಟದಲ್ಲಿ ಇದ್ದ ಪ್ರಶ್ನಾತಿಯನ್ನು ಕಬಡ್ಡಿ

ರ್

# ಟಿ.ವಿ.ಯ್ಲೆ ಕಾಣಿಸಿಕೊಳ್ಳುವುದೇ ಸಂಭರ್ಮವನಿಸಿತ್ತು...

◆ ಪ್ರೈ ಕಬಡ್ಡಿ ಲೀಗ್‌ನ ಒಂಬತ್ತನೇ ಆವೃತ್ತಿ ಕುರುವಾಗಿದೆ. ಹೊಸ ಆವೃತ್ತಿಯ ಸಾಬಲು ಹಾಗೂ ವಿಕೆಂಪ್‌ಗಳಿನು? ಟೊನಿ ಆರಂಭವಾದಾಗಿನಿಂದ ಇಲ್ಲಿಯ ತನಕದ ಆವೃತ್ತಿಗಳನ್ನು ನೋಡಿದರೆ ಈ ಸಲದ ಆವೃತ್ತಿ ಹಲವು ವಿಕೆಂಪ್‌ಗಳನ್ನು ಒಳಗೊಂಡಿದೆ. ಹೊಸ ಯುವ ಅಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುಪುದು ಹೊದಲ ಸರ್ಕಾರಾತ್ಮಕ ಅಂತ. ಯುವಕರಿಗೆ ಹೊಸ ಅವಕಾಶ, ಉತ್ತಮ ಭವಿಷ್ಯ, ಸಾಧನೆಗೆ ಟೊನಿ ವೇದಿಕೆಯಾಗಿದೆ. ಹೊಸ ವೈತಿಭಿಗಳು ಉತ್ತಮ ದ್ಯುತರ್ ಆಗಿ ಹೊರಹೊಮ್ಮೆಯಬಹುದು ಎ ನ್ನು ಪ್ರಾದರ ಲೀ ಅ ನು ಮಾ ನ ವಿ ಲ್. ಒಂಬತ್ತನೇ ಆವೃತ್ತಿಯಲ್ಲಿ ಹೊಸ ಅಟಗಾರರಿಗೆ ಹವಾ ಆಗಿದೆ.

◆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ವರ್ದ್ಯಗಳಲ್ಲಿ ಗೆದ್ದಾಗ ಸಿಗದ ಗೋತ್ತ, ಸ್ಥಾನಮಾನ ಪ್ರೈ ಕಬಡ್ಡಿಯಿಂದ ಸಿಗುತ್ತಿದೆ. ಇಂದು ಸಾಧ್ಯವಾಗಿದ್ದು ಹೇಗೆ? ದಟಕದ ಹಿಂದಿನ ಮಾತೋಂದನ್ನು ಹೇಳುವೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗಿ ಬಂದರೂ ದೊಡ್ಡಮಟ್ಟದಲ್ಲಿ

ಗೊರವ ಸಿಗುತ್ತಿರಲ್ಲಿ. ನಮ್ಮಾರ್ಥಿನಲ್ಲಿಯೇ ನಿನ್ನನ್ನು ಯಾರೂ ಗುರುತಿಸುತ್ತಿರಲ್ಲ. ಈಗ ರಾಜ್ಯ ತಂಡದಲ್ಲಿ ಆಡದಿದ್ದರೂ ಪ್ರೈ ಕಬಡ್ಡಿಯಲ್ಲಿ ಆಡುವ ಅವಕಾಶ ಸಿಗುತ್ತಿದೆ. ಭಾಲ, ಗುರಿ ಹಾಗೂ ಶ್ರದ್ಧೆಯಿಂದ ಕರೆಣ ಪರಿಶ್ರಮ ಪಟ್ಟ ಅಭಾಸ ಮಾಡಿ ನಿಮ್ಮಲ್ಲಿನ ಕೌಶಲ ತೋರಿಸಿದರೆ ನಿಮ್ಮನ್ನು ತಂಡಕೆ ಸೇರಿಸಿಕೊಳ್ಳಲು ತಂಡಗೆ ಮಾರ್ಲಿಕರು ಕಾಯುತ್ತಿರುತ್ತಾರೆ. ಪ್ರೈ ಕಬಡ್ಡಿಯಿಂದ ಚೆನ್ನಾಗಿ ಹೆಸರು ಮಾಡುತ್ತಾರು. ಎಲ್ಲರಿಗೂ ರಾಜ್ಯ ಹಾಗೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುಪುಡಿಲ್ಲ. ಹೀಗಾಗಿ ಅಟಗಾರರಿಗೆ ‘ಪಿಕೆಲ್ಲ’ ದೊಡ್ಡ ವೇದಿಕೆ. ◆ 2014ರಲ್ಲಿ ಪ್ರೈ ಕಬಡ್ಡಿ ಆರಂಭವಾದಾಗ ಇಂದ್ರಾಂದು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆಯುತ್ತದೆ ಎಂದು ನಿರ್ದ್ದೇಖಿಸ್ತೇ?

ವಿಂಡಿತವಾಗಿಯೂ ನಿರ್ದೇಖಿಸಿರಲ್ಲಿ. ಕನ್ನಪು ಕೂಡ ಕಂಡಿರಲ್ಲ. ಹೊದಲ ಆವೃತ್ತಿಯಿಂದ ಪ್ರೈ ಕಬಡ್ಡಿಯಲ್ಲಿ ಆಡುತ್ತಿದ್ದೇನೆ, ಆಗಿನಿಂದ ಈಗಿನ ತನಕ ಸಾರಕ್ಕು ಜನಮನ್ನಣ ಸಿಕ್ಕಿದೆ. ಯಾವುದೂ ಬಂದು ಲೀಗ್ ನಡೆಸುತ್ತಾರೆ, ಅದರಲ್ಲಿ ಆಡಿದರೆ ಟಿ.ವಿ.



ಫೆಡರೇಷನ್ ಮತ್ತು ರಾಜ್ಯ ಸಂಸ್ಕೃತಿಗಳು ಅರಿತುಕೊಳ್ಳುವಲ್ಲಿ ವಿಫಲವಾದವು. ಏವಿದ್ದ ರಾಜ್ಯ ಸಂಖ್ಯೆಗಳು ಲೀಗ್ ನಡೆಸುವುದಾಗಿ ಹೇಳಿದವೇ ಏನಾ ಮಾತನ್ನು ಕಾರ್ಯರೂಪಕ್ಕೆ ತರಲಿಲ್ಲ. ಈ ಕೊರತೆಯನ್ನು ಅಲಿಟ್ ‘ಮತ್ತಾಲ್ ಸ್ವೇಚ್ಛ್ರ್ಯಾ’ ಪ್ರೈ ಕಬಡ್ಡಿ ಅರಂಭಿಸಿತು. ಸ್ವಾರ್ಥ ಸ್ವೇಚ್ಛ್ರ್ಯಾ ವಾಹಿನಿ ಜೊತೆಯಾಯಿತು. ‘ಭಾರತ ಅಮುಕ್ತಾರ್ ಕಬಡ್ಡಿ ಫೆಡರೇಷನ್’ ಕ್ಷೇತ್ರದಿಂತಿತು. ಆರಂಭದಿಂದ 2016ರ ವರೆಗೆ ಸ್ವಾರ್ಥ ಸ್ವೇಚ್ಛ್ರ್ಯಾ ಪ್ರಾಯೋಜಕತ್ವ ಪಡೆಯಿಸಿಕೊಂಡಿತ್ತು. 2017ರಿಂದ 2025ರ ತನಕ ವಿವೇ ಪ್ರಸಾರದ ಹಕ್ಕು ಪಡೆದುಕೊಂಡಿದೆ.

ಬಾಲಿವುಡ್ ನಡೆ ಅಭಿವೃದ್ಧಿ ಬಿಜ್ಞನ್ ಮತ್ತು ಕೆಲವು ದೊಡ್ಡ ಉದ್ದೇಶಗಳ ಮಾಲೀಕ್ಕುದ ತಂಡಗಳು ಕಣಕ್ಕಿಂತಿದ್ದವು. ಪ್ರತಿದಿನ ಟಿ.ವಿ. ಪರದೆಯು ಮೇಲೆ ಕಾಣಿಸಿಕೊಂಡ ಕಬಡ್ಡಿ ಅಟಗಾರರೆಂದಿಗೆ ಸೆಫ್ ಕ್ಲಾಸಿಕೊಳ್ಳಲು ಜನ ಮುಗಿಬ್ಬಿದ್ದರು. ಹೀಗಾಗಿ ಈ ಕ್ರೀಡೆಗೆ ಆಧುನಿಕ ಸ್ವರ್ತ ಕೊಟ್ಟು,